



ಶ್ರೀ ದುರುಕ್ಕಣ ತೆರಂಗಣೇ

* ವಿದ್ವಾನ್ ಕೆ. ಎಸ್. ಭಾಸ್ಕರ ಭಟ್:

ಮುನ್ನದಿ

ತಂಕರಚೋಡಾಸಂಗಾತ್ ಗಂಗೋತ್ತಂಗಾ ತರಂಗಿಣೇನೈವಾ |
ತಂಕರಪಾದಸ್ವಶಾತ್ ನಾಣೀ ಲೋಕಾನ್ ಪನಿತ್ಯಯತಿ ||

ಈ ಗ್ರಂಥಕ್ಕೆ ಮುನ್ನದಿಯೊಂದನ್ನು ಬರೆಯಬೇಕೆಂದು ಶ್ರೀರಾಮ—
ಚಂದ್ರಾಪುರ ಮಾತಾಧಿತರಾದ ಶ್ರೀಮಾಜ್ಞಗದ್ಗಾರು ಶಂಕರಾಚಾರ್ಯ ಶ್ರೀ ಶ್ರೀರಾಘ—
ವೇಂದ್ರ ಭಾರತೀಸ್ವಾಮಿಗಳವರು ನನಗೆ ಆದೇಶವನ್ನಿತ್ತರು. ಏತ್ತರಾದ ವಿದ್ವಾನ್
ಕೆ. ಎಸ್. ಭಾಸ್ಕರ ಭಟ್ಟರ ಸ್ವೇಹಪೂರ್ವಾವಾದ ಅವಾರೋಧವೂ ಸಂಸ್ಕृತ ಸಾಹಿತ್ಯ
ದಲ್ಲಿ ನನಗಿರುವ ಅಭಿವಾನವೂ ಸೇರಿಕೊಂಡವು. ಪ್ರಭುಷಂಮಿತ, ಏತ್ತಸಂಮಿತ.
ಕಾಂತಾಸಂಮಿತಗಳಾದ — ಈ ಮೂರು ಅಂಶಗಳು ಮುನ್ನದಿಗೆ ಪ್ರೇರಕವಾದವು.

ಇಂದಂ ಸಂಸ್ಕೃತಸಾಹಿತ್ಯೋದ್ಯಾಸದಲ್ಲಿ ಸಾಕಷ್ಟು ಕಾವ್ಯ ಕಂಸಃವಾಗಳು
ಅರಿವೆ. ಶಾಂದರ್ಭದಿಂದಲೂ ಸುಗಂಧದಿಂದಲೂ ಸಹ್ಯದಯಿರ ಹೃದಯವನ್ನು
ಆರಫಿಸಬಲ್ಲ ಹಾಗಳು ಪರಿಮಿತ ಸಂಖ್ಯೆಯಲ್ಲಿವೆಯೆಂದು ನನಗೆ ತೋರುತ್ತದೆ.
ಗುಣಮಂಟ್ಪದ ಇಂತಹ್ಕೆ ಕಾರಣಗಳು ಹಲವಿರಬಹುದು. ಪಾಶ್ಚಾತ್ಯಸಾಹಿತ್ಯನ್ನು
ಭಾರತೀಯ ಭಾಷಾಕವಿಗಳ ಮೇಲೆ ತನ್ನ ಪ್ರಭಾವವನ್ನು ಮುದ್ರಿಸಿದಾಗ ದೇಶ
ಭಾಷೆಗಳಲ್ಲಿ ಹೊಸ ಬಗೆಯ ಕಾವ್ಯಗಳು ಬರಲಾರಂಭಿಸಿದವು. ಈ ಪ್ರಭಾವದಿಂದ
ನಮ್ಮ ಸಾಹಿತ್ಯದ ಮೇಲೆ ಕೆಲವು ಸತ್ಯರಿಣಾಮಾದವು. ಆದರೆ ಸಂಬಂಧಿಸಿನ
ದುಪ್ಪರಿಣಾಮವು ಉಪೇಕ್ಷಣೀಯವಲ್ಲ. ಭಾರತೀಯ ಕಾವ್ಯ ಏಂದೂ ಕವಿಗಳ
ಕ್ಷೇತ್ರದಲ್ಲಿ ವಿಯಮಾವಾ ಎಂಬ ಅಭಿಪ್ರಾಯ ಬಲಿಯಿತು. ಆದತ್ತ ಘಲವಾಗಿ ಈಗ
ನವೋದಯ ಸಾಹಿತ್ಯವೆಂದು ಹೆಸರಾತ ವಾಜ್ಯಿಯದ ಉದಯ. ಸಾಹಿತ್ಯಪ್ರವರ್ಂಜಿ
ದಲ್ಲಿ ಈ ಬದಲಾವನೆ ಮತ್ತು ಬೆಳವಣಿಗೆ ಸಹಜವಾದದ್ದು. ಇಂದು ಆಕ್ಷೇಪಣೀಯ
ವಂದೇನೂ ನಮ್ಮ ಅಭಿಪ್ರಾಯವಲ್ಲ. ಮನುಷ್ಯನಿಗೆ ಯೌವನ ಬಂದಂತೆ ಅಂಗಗಳಲ್ಲಿ
ಬದಲಾವನೆ ಬೆಳವಣಿಗೆಗಳು ಒಟ್ಟಿಗೆ ನಡೆಯುತ್ತವೆ. ಈ ಪ್ರಕಾರವಾದ ಬದಲಾವನೆ
ಯಾಗಲಿ, ಬೆಳವಣಿಗೆಯಾಗಲಿ, ನಮಗೆ ಅಪೇಕ್ಷಣೀಯವಾದದ್ದು. ಮುಖ್ಯನಿಂದಾ
ಗುವ ಬದಲಾವನೆಯಾಗಲಿ, ಕ್ಷಾನ್‌ರಿಣಿಂದಾಗುವ ಬೆಳವಣಿಗೆಯಾಗಲಿ. ಇವು
ವಾದದ್ದಲ್ಲ.

ಪಾಶ್ಚಾತ್ಯ ಸಂಸ್ಕೃತಿಯು ನಮ್ಮ ರಾಷ್ಟ್ರದೊಳಗೆ ನುಸುಳಿದಾಗ, ಭಿಮ್ಮ
ಶಾಸ್ತ್ರದ ವಿಧಿಗಳು ಹೇಗೆ ಗಾಳಿಗೆ ತೂರಿಹೊಡವೇ ಹಾಗೀಯೇ ನವೋದಯ
ಸಾಹಿತ್ಯವೆ ಬೆಳೆಯುತ್ತ ಬಂದಾಗ ಕಾವ್ಯಏಂದೂ ಸೆಂಬಿಯಾಗುವುದು ಅಳಿಸಿ
ಹೋದವು. ನಿಯಮಗಳಿಲ್ಲವೂ ಬಂಧಕಗಳಿಂಬಿ ಭಾವಣೆ ತಳ ಉರಿತು. ದೇಶ

ಕಾಲಾನುರೋಧವಾಗಿ ನಿಯಮಗಳ ಪರಿವರ್ತನೆ ಆವಶ್ಯಕವೇನೋ ಹೌದು. ಆದರೆ ಅದದ್ದೇನು? ಹೊಸನಿಯಮ ಯೂ ಪ್ರದಾ ಬರಲಿಲ್ಲ. ಹಳೆಯನಿಯಮವೆಲ್ಲ ಸಡಿಲಿತು. ಈ ಸಷ್ಟೋದಯ ಕಾವ್ಯಗಳ ಸ್ತುಭಾವವು ಸಂಸ್ಕೃತ ಸಾಹಿತ್ಯದ ಮೇಲೂ ಆಯಿತು. ಅಲಂಕಾರಿಕರ ಕಟ್ಟಿಪಾಡುಗಳೂ ದೀರ್ಘಾನುಭವದಿಂದ ಬಂದ ಉಪದೇಶಗಳೂ ಮೂಲಿಗುಂಪಾದವು. ಭಂದಿಂದಿನಿಂಥನ್ನು ಕಾಲೋಡಕೆಂದು ಗಣಿಸಲಾಯಿತು. ವ್ಯಾಕರಣಿಯಮೋಲಿಲಿಂಫನೆ ಸಹಜವಾಯಿತು. ನಿತ್ಯವುವಹಾರದಲ್ಲಿರುವ ದೀತ ಭಾವೆಗಳಲ್ಲಿ ವ್ಯಾಕರಣದ ಕಟ್ಟಿ ಸಡಿಲಿವಾಗುವುದು ಶಹಡ. ಆ ಸಡಿಲಿಕೆ ಆ ಭಾವೆಗೆ ಒಗ್ಗಿಕೊಂಡಿರುತ್ತದೆ. ಸಂಸ್ಕೃತದಲ್ಲಿ ಮಾತ್ರ ಅದು ಎಂದಿಗೂ ಸಹ್ಯವಲ್ಲ. ಸಂಸ್ಕೃತದಲ್ಲಿ ಅದು ಪ್ರಾಪ್ತವಾದರೆ ಅಜ್ಞಾನ ವಿಜ್ಞಂಭಿತವಾಗಿ ಉಪಹಸನೀಯವಾಗುತ್ತದೆ. ಕಾವ್ಯಪ್ರಕಾಶದ ಸಷ್ಟುಮೋಲಾಸದಲ್ಲಿ ಮಂತ್ರಾಂಚಿ ಭಟ್ಟರು ಎಣಿಸಿರುವ ಎಲ್ಲ ಕಾವ್ಯ ಮೋಷಗಳಿಗೆ ಉದಾಹರಣೆಗಳನ್ನು ಹಾಡುಕುವುದು ಈ ಕಾಲದಲ್ಲಿ ಕಷ್ಟವೇನಲ್ಲ.

ಸಾಹಿತ್ಯವೆಂದರೆನು? ಕಂತಕನು ಹೇಳುತ್ತಾನೆ—

“ತಸ್ಯಾಂ (ಸಹ್ಯದರ್ಯಾಹ್ನಾದಕಾರಿತಾಯಾಂ) ಸ್ವಧೀತ್ಯೇನ ಯಾಸಾಮವಸ್ತಿತಿಃ ಪರಸ್ಪರ ಸಾಮ್ಯಮವಸ್ಥಾನಂ ಸಾ ಸಾಹಿತ್ಯಮಂಚತ್ತೇ” (ವರ್ಕೋರ್ಕಿಟ್ಟೆಂಟಿಟ ೧-೧೨) ರಿಸಿರಿಗೆ ಆನಂದವನ್ನುಂಟುವಾಡುವ ಕಾವ್ಯದಲ್ಲಿ ಶಬ್ದಾರ್ಥಗಳು ನಾನು ಮುಂದು ತಾನು ಮುಂದೆಂದು ಸ್ವಧೀಶತ್ತ ಜೊತೆಯಲ್ಲಿರುವುದು ಸಾಹಿತ್ಯ.

ರಾಜಶೇಖರನು ತನ್ನ ಕಾವ್ಯವಿಂದೂ ಮಾಂಸೆಯಲ್ಲಿ (ಅಧ್ಯಾಯ ೨) “ಶಬ್ದಾರ್ಥಯೋರ್ಯಾಫಾವತ್ ಸಹಭಾವೇನ ವಿದಾಯ ಸಾಹಿತ್ಯವಿದಾಯ” ಎಂದು ಬರೆದಿದ್ದಾನೆ. ಶಬ್ದಾರ್ಥಗಳ ಸಹಭಾವವೇ ಸಾಹಿತ್ಯ. ಶಾಸ್ತ್ರಗ್ರಂಥದಲ್ಲಿಯೂ ವರ್ತಮಾನ ಪತ್ರದಲ್ಲಿಯೂ ಶಬ್ದಾರ್ಥಗಳು ಸಹಭಾವದಿಂದಲೇ ಇರುತ್ತವೇಯಲ್ಲವೇ? ಕಾವ್ಯವಾಚ್ಯಾರ್ಥದಲ್ಲಿ ವಿಶೇಷವೇನಿಂದರೆ, ಸಹ್ಯದರ್ಯಾರಿಗೆ ಆನಂದವನ್ನುಂಟುವಾಡುವ ರಮಣೀಯತೆಯೇ ವಿಶೇಷ. ಈ ರಮಣೀಯತೆ ಶಬ್ದದಿಂದಲೋ ಅರ್ಥದಿಂದಲೋ ಆಗಬೇಕಾದ್ದು. ಯಾವ ಗ್ರಂಥದಲ್ಲಿ ಇವೆರಡೂ ಅಹಮವಹಮಿಕೆಯಿಂದ ರಮಣೀಯತೆಯನ್ನುಂಟುವಾಡುತ್ತವೇಯೋ ಅದು ಸಾಹಿತ್ಯ.

ಕಾವ್ಯಲಕ್ಷ್ಯಣ, ಶಬ್ದಾರ್ಥಸ್ವರೂಪ, ಗುಣ, ಅಲಂಕಾರ, ರೀತಿ, ಭಾವ, ರಸ—ವ್ಯಾಖ್ಯಾನಾದವುಗಳ ಕೂಲಂಕವವಾದ ವಿವೇಚನೆ ಕಾವ್ಯಮೀಮಾಂಸೆ. ಇದೇ ಸಾಹಿತ್ಯ ವಿದ್ಯೆ. ಕಾವ್ಯಪ್ರಾರೂಪವನ್ನು ಪತ್ರಿ ‘ಸಾಹಿತ್ಯವಿದ್ಯೆ ಏನ್ನಾತ್ಮನೆ ರಾಜಶೇಖರ. ಸಾಹಿತ್ಯ-ವಿದ್ಯೆಯೇ ಅಲಂಕಾರಶಾಸ್ತ್ರ, ಇದಕ್ಕೆ ಆತನು ಎಪ್ಪು ಪ್ರಾರ್ಥಾನ್ಯವನ್ನು ಕೂಟಿದ್ದಾಗ್ನಿನೆಂದರೆ, ಈ ಶಾಸ್ತ್ರಪ್ರವೇದಕ್ಕೆ ಪಳನೇ ಅಂಗವೇನ್ನಾತ್ಮನೆ (ಉಪಕಾರಕತ್ವಾತ್ ಅಲಂಕಾರಃ ಸಷ್ಟುಮಂಗಂಸುಂತಿ ಯಾಯಾವರೀಯಃ) ಕವಿಯು ಕಾವ್ಯರಚನೆಗೆ

ತೊಡಗುವುದಕ್ಕೆ ಮೊದಲು ಹ್ಯಾಕರಣಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕೆಂದು ಆತನ ದೃಢವಾದ ಅಭಿಸಾರ್ಯ. (ಶಾಸ್ತ್ರಪೂರ್ವಕತ್ವಾತ್ ಕಾವ್ಯಸ್ಯ ಪೂರ್ವಂ ಶಾಸ್ತ್ರೇಷ್ಟಭಿನಿವೀತೇತ) ಲೋಕಶಾಸ್ತ್ರಕಾವ್ಯಾದ್ಯ ವೇಕ್ಷಣಗಳಿಂದಲೂ ಕಾವ್ಯಜ್ಞರಲ್ಲಿ ಪಡೆದ ಶಿಕ್ಷಣಿಂದಲೂ ಸನ್ವದ್ರಾಗಿರುವ ಪ್ರತಿಭಾತಾಲಿಗಳು ಕಾವ್ಯರಚನೆಗೆ ಕ್ಷೇಹಾಕಬೇಕೆಂದು ಅಭಿಜ್ಞರಾದ ಪ್ರತೀಕಿನರು ಉಪದೇಶ ಮಾಡಿದ್ದಾರೆ.

ಕಾವ್ಯರಚನೆಯ ಉದ್ದೇಶಗಳಲ್ಲಿ ಕಾಂತಾಸಂಮಿಶ್ರವಾದ ಉಪದೇಶವಿರಬೇಕೆಂಬು ದೇಂದು ಮಂಬಿವಾದದ್ದು. ಮೇರಲೇ ದಾರಿಗಟ್ಟಿರಂತ ಜನಕಿಗೆ ವರಾಗ ದರ್ಶಕವೂ ಪರಿಣಾವಂಕಾರಿಯಾದ ಪ್ರಭಾವವನ್ನು ಬೀರತಕ್ಕುದ್ದು ಆದ ಜೀವನ ಸಂದೇಶವಿಲ್ಲದ ಕಾವ್ಯವನ್ನು ರಚಿಸಬೇಕಾದ ಅವಶ್ಯಕತೆಯಾದರೂ ಏನು? ಕಾವ್ಯವನ್ನು ಬರೆಯಬೇಕೆಂದು ರಾಜಾಜ್ಞ್ಯಯೇನೂ ಇಲ್ಲವಷ್ಟೇ! ಬರೆಯಂದಿದ್ದರೆ ಪಾಪ ಬರುತ್ತದೆ ಎಂದು ಧರ್ಮಶಾಸ್ತ್ರವು ಹೇಳಿಯಾಗಲ್ಲ! ಭಾವಗೀತೆಯಂಬ ಹೇಸರನ್ನು ಹೊತ್ತು ಬರುತ್ತಿರುವ ಅರ್ಥವಾಗದ ಕಗ್ಗಗೆಂದ ವಿನೋದಜನೆಯೂ ಇಲ್ಲ.

ಪದ್ಮಕಾವ್ಯದಲ್ಲಿ ಗೀಯತಾಗಣವು ಅಧಿಕವಾಗಿರುವುದರಿಂದ ಗದ್ಯಕಾವ್ಯಕ್ಕಿಂತ ಹೆಚ್ಚು ಸ್ತುತಿಯಾಗಬಲ್ಲಿದು. ಗೀಯತೆಯನ್ನು ಸಂಪಾದಿಸತಕ್ಕುದ್ದು ಭಂದಸ್ಸು ಕಾಳಲಯಬದ್ಧವಾಗಿವಾಚನಮಾಡುವುದಕ್ಕೆ ಭಂದೋನಿಯಾವುವು ಅವಕ್ಕಿ. 'ಅಂತಿ ಮಾಹಂ ಮಾಹಂ ಕುರ್ಮಾತ್' ಭಂದೋಭಂಗಂ ನ ಕಾರಯೀತಾ' ಎಂಬನುಡಿಯು ಭಂದಸ್ಸಿನ ಪ್ರತಿಸ್ತು ವನ್ನು ಸಾರುತ್ತದೆ. ಯಾತನಿಯಮಾವನ್ನು ಗೊತ್ತುಮಾಡಿರುವುದೂ ಪಾಚನಸೌಕರ್ಯಕ್ಕಾಗಿಯೇ. ಭಂದಃಶಾಸ್ತ್ರವು ಅಪರಿಂತವಾದಿದ್ದು ಹೊಸಹೊಸ ಭಂದಃ ಪ್ರಕಾರಗಳನ್ನು ಕಲ್ಪಿಸಿಕೊಳ್ಳುವುದಕ್ಕೆ ಅವಕಾಶವಿದೆ. ಯಾವ ಹೊಸ ಪ್ರಕಾರವಾದರೂ ಮಾಲಭೂತವಾದ ಅಕ್ಷರ, ಮಾತ್ರ, ಮಾದ, ಯಂತಿಗಳ ನಿಯಮಗಳನ್ನು ಪಾಲಿಸದೇ ಹೋದಾಗ, ಇತ್ತು ಪದ್ಯವೂ ಆಗದ ಅತ್ತ ಗದ್ಯವೂ ಆಗದ ವಾಚಕರೆ ಅವಹೇಳನಕ್ಕೆ ಪಾತ್ರವಾಗುತ್ತದೆ.

ಯಾವ ಶಾಸ್ತ್ರವನ್ನೂ ಅಭ್ಯಾಸಮಾಡದೆ ಕಾವ್ಯಲಕ್ಷಣಗ್ರಂಥಗಳನ್ನೂ ದದೆ ಕಾವ್ಯಗ್ರಂಥಗಳನ್ನೂ ಓದದೆ, ಕಾವ್ಯಜ್ಞರ ಅನುಭವ ಪೂರ್ಣವಾದ ಸಲಹೆಯನ್ನೂ ಪಡೆಯದೆ. ಅಕ್ಷರಾಭ್ಯಾಸವೇ ಪರಿಣಾಮಿಯೇಂದುಕೊಂಡಿರತಕ್ಕವರು ಕೆವಿಕರ್ಮದಲ್ಲಿ ತೊಡಗುತ್ತಿದ್ದ ರೆಂಬಾದಂ ಚಿಂತಿಗೆ ಕಾರಣವಾಗಿದೆ. ಈ ಹಿಡುಗು ಸಂಸ್ಕಿರಿಗಳಲ್ಲಿಯೂ ಸಂಕ್ರಾಂತಿಯೇಂಬಿದು ನಮ್ಮು ಕೊರಗು. ಯಾವುದೇ ಒಂದು ಸಂಪ್ರದಾಯವು ಖಚಿತವಾಗಿರಿದೆ ಬಹುಜನರ ಪರೀಕ್ಷೆಗೆ ಒಳಗಾದ ಪ್ರಯುಕ್ತಿ ಸಾರವತ್ತಾಗಿರಂತ್ತದೆ. ಬಡಗಿಯೂಸಹ ತನ್ನ ಶಿಲ್ಪಕರ್ಮದಲ್ಲಿ ಪರಿಣಾಮಿಯನ್ನು ಪಡೆಯಂತೆ ಮರಕೆತ್ತುವ ಕ್ಷೇಹಾಕುವುದಿಲ್ಲ.

ಪ್ರಕೃತ, ಶ್ರೀಗುರುಕೃಪಾತರಂಗಿಣಿಯು ಸಂಪ್ರದಾಯದ ಚೌಕಟ್ಟಿನಲ್ಲಿ ರಚಿತವಾದ ಕಾವ್ಯ. ಇಲ್ಲಿ ಬಳಸಿರುವ ವೃತ್ತಗಳು ಸುಪ್ರಸಿದ್ಧವಾದವು. ಕವಿಸಮಯ ವನ್ನ ಪರಿಪಾಲಿಸಲಾಗಿದೆ. ವ್ಯಾಕರಣ ಶಾಸ್ತ್ರದ ಮರಾಡೆಯಾನ್ನು ಉಲ್ಲಂಘಿಸಿಲ್ಲ. ಕವಿಯ ಶಬ್ದ ಸಂಪತ್ತು, ಕಲ್ಪನಾಸಾಮಧ್ಯ, ಅಲಂಕಾರವಿನ್ಯಾಸ, ಸಮಾಚಿತ ವಾದ ಪದಶಯ್ಯೆ, ಐತಿಹಾಸಿಕ ಕಥಾಸರಣೆ-ಇವು ಹೆಚ್ಚುತಕ್ಕವು. ಪ್ರಾಚೀನ ಸಂಸ್ಕೃತ ಕಾವ್ಯಗಳಿಗೆ ಸರಿದೂಗುವ ಅರ್ಥತೆಯುಳ್ಳ ಇಂತಹ ಕಾವ್ಯವನ್ನು ರಚಿಸಬಲ್ಲ ಕವಿಗಳು ಈಗಲೂ ಇದ್ದಾಗೆಂಬುದು ಹೆಚ್ಚು ಪದತಕ್ಕ ಸಂಗತಿ.

ಬಹು ನಾಯಕವಾದ ಕಾವ್ಯವೂ ಉಂಟು, ಕಾಳಿದಾರಮಹಾಕವಿಯು ರಘು ವಂತವು ಇದಕ್ಕೆ ಪ್ರಥಮೋದಾರರಙೆ. ಶ್ರೀಗುರುಕೃಪಾತರಂಗಿಣಿಯು ನಾಯಕ ರೀಲ್ಲರೂ ಮಾತಾಧಿಪತಿಗಳಾದ ಯತೀಕ್ಷರರೂ. ಪ್ರಥಾನವಾದದ್ವು ಶಾಂತರಸ. ಯತಿ ಪರಂಪರೆಯ ಸಾಧನೆ ಕಥಾವಸ್ತು. ಶ್ರೀಶಂಕರಭಗವತ್ಪಾದರ ಆಜ್ಞೆಯಂತೆ ಅವರ ಶಿಷ್ಯರಿಂದ ಮತದ ಸ್ಥಾಪನೆ, ಅನಂತರ ಬುದ್ಧಿಃರಾಧಿಕ್ಷಿಗಳ ಚರಿತೆ ಇವಿಷ್ಟುಕಾವ್ಯ-ಶೈಲಿಯಲ್ಲಿ ವರ್ಣಿತವಾಗಿವೆ. ರಘುವಂಶ ಪಹಾಕಾವ್ಯದಲ್ಲಿ ಶ್ರೀರಾಮಚರಿತೆಗೆ ಪೂರ್ಧಾನ್ವಯಿಸ್ತು. ಈ ಕಾವ್ಯದಲ್ಲಿ ಪ್ರಕೃತ ಏಂರದಲ್ಲಿರುವ ಪೂಜ್ಯ ಗುರುವರ್ತುರಾದ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಂಬಿಗಳ ಚರಿತೆಗೆ ಪೂರ್ಧಾನ್ವಯವು ಸಂದಿದೆ. ಈ ಚರಿತೆ ಕವಿಗೆ ಪ್ರತ್ಯಕ್ಷಾವಾದ್ವರಿಂದ ವಿಸ್ತೃತವಾಗಿ ವರ್ಣಿಸಲು ಸಾಧ್ಯವಾಗಿದೆ. ಹಿಂದಿನ ಯತೀಕ್ಷರರೂ ತಪಸ್ಸಿಗಳೂ ಮಹಾಮಹಿಮರೂ ಆಗಿದ್ದು ಹಲವಾರು ಪ್ರಶಂಸನೀಯಕಾರ್ಯಗಳನ್ನು ಸಾಧಿಸಿದ್ದ ರೆಂಬುದು ಸುನಿಷ್ಠತ.

ಯತೀಕ್ಷರರೇ ಕಾವ್ಯದಲ್ಲಿ ಕಥಾನಾಯಕರಾದಾಗ ಶಾಂತರಷವು ಪ್ರಧಾನಸ್ಥಾನ ವನ್ನು ಪಡೆಸಿಕೊಳ್ಳುವುದು ಸಹಜ. ತಪೋವಾಹಾಕಾತ್ಕ್ರಿದ ನಿರೂಪಣೆ ಬಂದಾಗ ಅದ್ಬುತ ರಸಷ್ಟು ಅಲ್ಲಿಲ್ಲಿ ಏಂಬಂಜುತ್ತದೆ. ಧರ್ಮನಿಷ್ಠೆ, ಷ್ವರಾಗ್ಯ, ಜೈದಾಯಂ, ಕಾರುಣ್ಯ, ವಿದ್ಯಾ ಮಹಿಮೆಗಳು ಈ ಯತೀಕ್ಷರರಲ್ಲಿ ಕೀರ್ತನೀಯ ಅಂಶಗಳು. ಗುರು ಭಕ್ತಿ, ಕರ್ಮನಿಷ್ಠೆ, ಸತ್ಯಾರ್ಥ ಪ್ರವರ್ಣತೆ - ಮುಂತಾದವು ಭಕ್ತರಲ್ಲಿ ವರ್ಣನೀಯ ವಿವರಿಸಿಗೆಂದು. ಕೃಂಗಾರ ಶಿರಾದಿಗಳ ಪ್ರಸಕ್ತಿಯೇ ಇಲ್ಲದಿದ್ದರೂ ಕವಿಯ ಜ್ಞಾನಕ್ಕೆ ಯಿಂದ ಇದೊಂದು ಶ್ರೀಪ್ರವಾದ ಕಾವ್ಯವಾಗಿ ಇರಿಣಿಸಿದೆ.

ಶ್ರೀ ರಾಮಚಂದ್ರಪುರದ ಮತದ ಇಷ್ಟದೇವತೆಯಾದ ಶ್ರೀರಾಮನ ಸ್ತುತಿ ಯಿಂದ ಕಾವ್ಯವು ಆರಂಭವಾಗುತ್ತದೆ-

ಯನ್ನಾಮು ಕೀರ್ತನರಸಾಪ್ತಂತಿತವೃತ್ತಿ-

ನಿಷ್ಪತ್ತಲ್ಲಿತಃ ಕುಲಪತಿಃ ಪ್ರಭಮಃ ಕವಿನಾಮಾ |

ಶಾಮಾಯಂ ನರರಸಾಂಬಂಧಿಂ ವೃತ್ತಾನೀತಾ

ತಂ ರಾಮಜಂಪ್ರಮಸಿತಂ ಪ್ರಜಾಮಾಮಿ ಮಂಧಾಮ ||

ಈ ಮುಂಗಳಶ್ಲೋಕವನ್ನು ಓದುತ್ತಿದ್ದಂತೆಯೇ ಕಾವ್ಯದ ಮುಂಡಂಡತೆ ಗೊತ್ತಾಗಿ ಬಿಡುತ್ತದೆ. ಜರಿಗೆಯ ಅನ್ನ ಪಕ್ಷಿವಾಗಿದೆಯೆಂಬುದನ್ನು ತಿಳಿಯಲಂ ಒಂದು ಅಗಳು ಸಾಕಾಗುತ್ತದೆ. ಚಂದ್ರಪರೋಳೀಶ್ವರನ ಲಿಂಗವು ಭಗವತ್ವಾದಾಚಾರ್ಯ ರಿಂದವಾರಕ್ಕೆ ಅನಂಗ್ಯ ಹೀಳವಾದದ್ದು. ಚೆಂದ್ರಪರೋಳಿಯಂ “ಫುಸಚಿತ್ತಪ್ರಕಾಶ” ನಾದ್ದರಿಂದ ಲೋಕಾಂಧಕಾರದಂತಿದ್ದ ಅಂಧಕಾಸುರನನ್ನು ಲೀಲೆಯಂದ ಸಂಹರಿ ಸಿದನು. ಶಿವನು “ಕರುಣಾಂಬುರಾಶಿ” ಯಾದ್ದರಿಂದಲೇ ಲೋಕದ ಅಂಧಕಾರವನ್ನು ನಿರ್ಗಿಸಿಕ್ಕೆದು ಅವನ ಕರ್ತವ್ಯವಾಯಿತು. ಚೆಂದ್ರನು ಪರೋಳಿಯಲ್ಲಿದ್ದರಿಂದ ಅಂಧಕಾಸುರನನ್ನು ಸಂಟ್ರಿತ ಲೋಕಕ್ಕೆ ಉರಿ ತಾಗದೆ ತಂಪಾದ ಬೇಳದಿಂಗಳು ಹರಡಿತೆಂಬು ಏರಡನೆಯ ಶೈಲ್ಯಕಡಲ್ಲಿ ಅಭಿವೃಕ್ಷತಾದ ಕವಿಯ ಆಶಯ. ಈ ಪ್ರಕಾರವಾಗಿ ಕಾವ್ಯದಲ್ಲಿ ಒಳಸಿದ ಪದಗಳು ಎಮ್ಮೆ ಆರ್ಥಿಕಪ್ರವೃತ್ತಿವಾಗಿವೆಯೆಂಬುದನ್ನು ತಿಳಿದು ಸಹೃದಯನು ಅನಂದಿಸಬಲ್ಲ.

‘ಹ್ಯಾಹಂ ಮುಂದಮತಿಃ ಕ್ವಾಯಂ ಮಹಿಮಾ ಸದ್ಗುರೋಮಾಹಾನೌ’ ಎಂದು ತೀರ್ಥಿಸಿರುವ ಕವಿನಿಷ್ಟು ವಿಂಯಾಸದಲ್ಲಿ ಮಹಾಕವಿಕಾಳಿದಾಸನ “ಕ್ಷಣಿಕ್ಷಣಿಪ್ರಭವೋ ವಂಶಃ” ಎಂಬ ಶೈಲ್ಯೋಕದ ಭಾಯೆ ಇದ್ದರೂ ನೊತನ ನಿದರ್ಶನಪ್ರದರ್ಶನದಿಂದ ಮಾನೋಹರವಾಗಿದೆ. ಮೂಲಪುರಶಾಖಾಪನಿಗೆ ಮಹಾಕಾರಣ ಸಾಫಿನರಾದ ಶ್ರೀತಂಕರ ಭಗವತ್ವಾದರ ವರ್ಣನೆ ವಿಸ್ತೃತವಾಗಿದ್ದರೂ ಪ್ರಕೃತೋಚಿತವೇ ಸರಿ. ಈ ಸಂದರ್ಭದಲ್ಲಿ ಪ್ರವೃತ್ತಿವಾದ ಶೈಲ್ಯೋಕಗಳ ಪ್ರತಿಧಿಮು ಪ್ರಸನ್ನರಮಣೀಯವಾದದ್ದು. ‘ಕಲ್ಮೂಲಿಲ ಮಾಲವರುಣಾಲಯತೀರಚಾರೀ (೧-೨೧), ದೃಕ್ಷೇತ್ವಾ ಮುಗ್ದಮುಧು ಸಂನಿಭವಾಕ್ ಪ್ರವಾಹ್ಯಃ (೧-೪). ಕಲ್ಮೂಲಿಲಭೇನಿಲ ಜಲೋತ್ತಿರಸಿಂಧುಕೂಲೇ’ (೧-೩೨) ಮುಂತಾದಪದರಚನೆಯು ಶಿಶ್ವಪಾಲವಧಾದಿಪ್ರಾಚೀನಮಹಾಕಾವ್ಯಗಳ ಸ್ತುತಿಯನ್ನು ತರುತ್ತದೆ.

ರಘುವಂಶದ ಹದಿನೇಳನೆಯ ಸರ್ಗಣದಿಂದ ಕಥೆ ಶೀಘ್ರವಾಗಿ ಮುಂದುವರೆಯು ತ್ತದೆ. ಕುಶಪುತ್ರನಾದ ಅತಿಥಿಯಿಂದಾರಂಭಿಸಿ ರಘುವಂಶದಲ್ಲಿ ಜನಿಸಿದ ಬಹುಸಂಖ್ಯೆಯ ರಾಜರನ್ನು ನಾಮ ಕೀರ್ತನ ಪೂರ್ವಕವಾಗಿ ಸೃಸಿಸುತ್ತಾ ಅವರಲ್ಲಿದ್ದ ವಿಶೇಷಗುಣಗಳನ್ನು ಮಾತ್ರವಲ್ಲಿತೋರಿಸುತ್ತೆ ಕಾಳದಾಸನು ಶೀಘ್ರಗಾವಿಯಾಗಿತ್ತಾನೆ. “ವ್ಯಾಸಸಮಾಸಾಭಾವಾ” ಎಂಬ ನಾಯಾಯವನ್ನು ಮಹಾಕವಿಯು ಅನುಸರಿಸುತ್ತಾನೆ. ಅಂತೆಯೇ ಪ್ರಕೃತ, ಕವಿಯು ಭಗವತ್ವಾದರ ಶಿಷ್ಯರಾದ ಶ್ರೀವಿದ್ಯಾನಂದಸ್ವಾಮಿ ಗಳಿಂದ ಮುಂದಕ್ಕೆ ಕರಕವುಲ ಜನ್ಮರಾದ ಅನೇಕ ಯತೀಶ್ವರರನ್ನು ನಾವಂಗಾಕ ವಾಗಿ ತಿಳಿಸುತ್ತೆ ಮುಂದುವರೆಯುವುದು ಕಾವ್ಯಮಾರ್ಗದಲ್ಲಿ ಅನುಸರಿಸ ಬೇಕಾದ ಒಂದು ಚಾತುರ್ಯ ವೆನಿಸಂತ್ತದೆ. ಉದಾಹರಣೆಗೆ, ಈ ಶೈಲ್ಯೋಕವನ್ನು ನೋಡ ಬಹುದು.

ಜಿದೋ ಇಧಾಖ್ಯಾನಿ ಜಕುಲಗುರೋಃ ಪಾಪತುರ್ಯಾಶ್ರಮು ಶ್ರೀಃ
ಗೋಕರ್ಣೇಽಸ್ಮಿನ್‌ ಮತಷ್ಠಿರಭೂದ್ರಘ್ನವೇಶಾಭಿಧಾನಃ ।
ತೇನೋನ್ನಿಂತಃ ಕಲ ಸುನುಸೋಽದ್ವೈತಸಿದ್ಧಾಂತಸಾರಃ ।
ಸ್ತುಂಭಿಭೂತೋಽ ಯೆವಿಹ ಮುಖರಃ ಶಾಸ್ಯನಾದಿಪ್ರವಾದಃ ॥

೨-೬

ಎತ್ತೇಷವೇನೆಂದರೆ, ರಘುವಂತದಲ್ಲಿ ಶ್ರೀರಾಮಚಾದ್ರನ ತರಿಧಾರು ಆತನ ವಂಶೀಯರ ರಾಜಪರಂಪರೆಯಲ್ಲಿ ಯಾರೂ ಆತನ ಜೀನ್ತತ್ವಕೆ ಏರದೆ ಹೋದರು. ಗುಣ, ಕೀರ್ತಿ, ಪೌರುಷಗಳಲ್ಲಿ ಕ್ರಮೇಣ ಹೃಸ ಉಂಟಾದ ಅನುಭವ ಓಮಗರಿಗೆ ಆಗಿತ್ತು ಹೋಗುತ್ತದೆ. ಈ ಅವನಿತಿಪ್ರವಾಹವು ಹರಿಯುತ್ತ ಅಗ್ನಿಷಣನಲ್ಲಿ ಸಮಾಪ್ತವಾಗುತ್ತದೆ. ಈ ಗುರುಪರಂಪರೆಯಲ್ಲಾದರೇ ತಪೋವಿದ್ಯಾದಿ ಮಹಾ ಗುಣಪ್ರವಾಹವು ಯಾವ ಹೃಸವನ್ನೂ ಅನುಭವಿಸದೆ ಏಕರೂಪವಾಗಿ ಹರಿಯುತ್ತ ಹೋಗುತ್ತದೆ. ಕೆಲವೇಡ ಈ ಪ್ರವಾಹವು ತನ್ನ ನಿರ್ಮಲ ಜಲವನ್ನು ಇನ್ನೂ ಹೆಚ್ಚಿಸಿ ಕೊಂಡು ಮಹಾನದಿಯಾಗಿ ಪ್ರವಹಿಸುತ್ತ ಬಂದಿದೆ. ಕ್ರಮವಾಗಿ ಪ್ರಾಚೀನ ಆಚಾರ್ಯರ ಸಂಕ್ಷಿಪ್ತವಾದ ವಣಿನೆ ಮೊದಲನೆಯ ಎರಡು ತರಂಗಗಳಲ್ಲಿ ಬಂದಿದೆ.

ಶ್ರೀರಾಮಚಂದ್ರಭಾರತಿಸ್ಯಾಮಿಗಳ ಕಾಲದಲ್ಲಿ ನಿರ್ಮಿತವಾದ ದಂತಸಿಂಹಾ ಸನದ ವಣಿನೆಯಲು ಕಾವ್ಯದೃಷ್ಟಿಯಿಂದ ಅತ್ಯಂತ ಮನೋಹರವಾಗಿದೆ. ಮತದ ಪಟ್ಟಿದಾನೆ ಮೃತವಾದ ಮೇಲೆ ಅದರ ದಂತಗಳಿಂದಲೇ ನಿರ್ಮಿಸಿದ ಫಲಕಗಳಲ್ಲಿ ರುವ ಕೆತ್ತನೆಗಳಿಂದ ಭೂಷಿತವಾದ ಸಿಂಹಾಷನವಿದು. ಶ್ರೀಮತದ ಭಕ್ತರಾದ ಹೋಸ ಬಾಳಿ ಪುಟ್ಟಪ್ಪನವರ ಮಾರ್ಗದರ್ಶನದಲ್ಲಿ ಸೋರಬಿದ ಹಿರಣ್ಯಪ್ಪೆ ಎಂಬ ವಿಶ್ವಾತ ಶಿಲ್ಪವರ್ಯರು ವಿಸ್ತೃಯಾವಹವಾದ ಶಿಲ್ಪವನ್ನು ಕೆತ್ತಿದ್ದಾರೆ. ಈ ಬಗೆಯು ಕಲಾ ಪೂರ್ವಿಣ್ಯವು ಅನ್ಯತ್ವ ದುರ್ಭಾಗ್ಯ. ರಾಮಾಯಣ ಮಹಾಭಾರತಾದಿಗಳ ಮುಖ್ಯ ಸನ್ನವೇಶಗಳನ್ನು ಚಿತ್ರಿಸಿರುವ ಈ ದಂತ ಶಿಲ್ಪವು ಬೇಲೂರು, ಹಳೇಬೀಡುಗಳಲ್ಲಿ ರುವ ಶಿಲಾಶಿಲ್ಪದ ಘನತೆಗೆ ಏರಬಲ್ಲದು, ಕೆಬಿಯ ಮಾತುಗಳಲ್ಲಿ ಇದರ ಸೌಂದರ್ಯವನ್ನು ಸವಿಯಬಹುದು—

ದೇವ ಶಿಲ್ಪಿಯಾದ ವಿಶ್ವಕರ್ಮನಂ ಜಗತ್ತಿಗೆ ತನ್ನ ಕೌಶಲದ ಒಂದು ಅಚ್ಚರ ಯಂಸ್ಯಂ ತೋರಿಸುವುದಕ್ಕಾಗಿ ಈ ಶಿಲ್ಪವನ್ನು ನಿರ್ಮಿಸಿರಬೇಕು-

ತ್ವಾಪ್ನಾ ನೂನಂ ನಿವಿಲಜಗತೀಂ ಕೌಶಲಕಂ ದರ್ಶಯಿಷ್ಯನ್‌
ನವ್ಯಂ ಕಾವ್ಯಂ ವೃರಚಯಾದಿದಂ ಥಿವ್ಯಾಶಿಲ್ಪಾಪದೇಕರ್ಮಾ ।

೨-೭

ಈ ಶಿಲ್ಪವನ್ನು ನವ್ಯಕಾವ್ಯವೆದಿರುವುದು ತುಂಬ ಪಃನೋಜ್ಞವಾಗಿದೆ. ರಾಮಾಯಣ ಮಹಾಭಾರತಗಳ ಪ್ರತಿಕ್ರಿಯಾಗಿ ರಸ ಭಾವ ಘನವಾದ ಈ ಚಿತ್ರಗಳ ಸಮಾಧಾಯ ಒಂದು ಕಾವ್ಯವೇ ಸರಿ. ಇದು ದೃಶ್ಯಕಾವ್ಯ! ಇಲ್ಲಿ “ದೃಶೇಶ್ಚ” ಎಂಬ ವಾರ್ತೆಕದಿಂದ “ನಿಖಿಲ ಜಗತೀಂ ಕೇತಕುಂ” ಎಂಬ ಎರಡು ಕರ್ಮಗಳು ಬಂದಿದೆ— ಎಂಬುದನ್ನು ಲಕ್ಷ್ಯದಲ್ಲಿದರೆಕೆಂದು. ಸಿಂಹಾಸನದ ವರ್ಣನೆಯಲ್ಲಿ ಬಂದಿರುವ ಉಪಮಾ ರೂಪಕ ಉಪ್ಯೇಕ್ಷೆ ಅತಿಶಯೋಕ್ತಿಗಳು ಯಥಾರ್ಥವಾದವು. ಈ ಪ್ರಸಂದಲ್ಲಿ ಪ್ರಸ್ತುತವಾದ, ಒಂಭತ್ತು ಶೈಲೀಕಗಳು ಕವಿತಾಸಾವಯಫ್ರೋಕ್ಸೆ ಉತ್ತಮ ನಿದರ್ಶನಗಳು. ಈ ಸಿಂಹಾಸನವನ್ನು ಸಂದ ಶಿಂಸಿರಿಂ ಯಾರೂ ಈ ವರ್ಣನೆಗಳು ಕವಿಕಲ್ಪನಾಮಾತ್ರಗಳೆಂದು ಹೇಳಲಾರರು.

ಬಹಳ ಪರಿಗಳ ಹಿಂದೆ ಈ ಸಿಂಹಾಸನವನ್ನು ನೋಡಿದ ನೆನಪು ಈ ಶೋಲ್ಕ ಗಣನ್ನು ರಚಿಸಬಂತೆ ಈಗ ನನ್ನನ್ನು ಚೋಡಿಸಿತು—

ಅನ್ಯತೆಸಿಂಧು ಸಮುದ್ರತ ವಿಽಚಯೋ
ಹಿನುಕರಸ್ಯ ಕರ್ಮಃ ಕಲಿತಾ ಭೃತಮಾ |
ನನು ಮಯೀನ ಘಾನತ್ವಮನಾಸಿತಾ
ವಿದಧಿರೇ ಮನಸಾ ನವನುಽರ್ಥಯಃ || ೧

ಕಮು ಸುಧಮು ವಿಭೂಷಣಮಾಸನಂ
ಸುರಪತೀರ್ವಜನಾದಮನರಾಂಗನಾಃ |
ಮೃದುಲಹಸ್ತಸಮುದ್ರತಮಾದರಾತ್ರ
ಗುರುಪದೇ ವಿನಿನೇಶ್ಯ ದಿನಂ ಯಂತುಃ || ೨

ನಯನನೋಹನ ಶಿಲ್ಪಕಲಾಗೃಹೇ
ಭುವನಭಾಗ್ಯಬಲೀನ ಸಮಾಚಿಂತೇ |
ಅವಹಿತಾಶ್ಚರದರ್ಶನಕೌಶಿಂಕಾತ್ರ
ಅನಿಮಿಷಾ ನಿಮಿಷಾದಭವನ್ ಜನಾ : || ೩

ಅಹದ! ಭಕ್ತರಹೋ! ಗಜಸತ್ತಮಃ
ಸಿಂಹರನುವಾಪ ಯಶೋ ಗುರುಸೇವಯಾ |
ಪುನರನೇನ ಪರಿತ್ಯಜತಾ ತನುಂ
ರುಚಿರದಂತಯುಗಂ ಗುರವೇಽರ್ಪಿತಮಾ || ೪

ಮಂಜುನಯ ತರಂಗದಲ್ಲಿ ಈ ಪರಂಪರೆಯಂ ವ್ಯಾವಶ್ಯೆದನೆಯ ಆಚಾರ್ಯರಾದ ಅದ್ಯತನ ಶ್ರೀರಾಘವೇಂದ್ರಭಾರತೀಸ್ವಾಮಿಗಳ ಪೂರ್ವಾಶ್ರಮಕ್ಕೆ ಸಂಬಂಧಿಸಿ

ದಂತೆ ಜನನ. ಬೂತ್ತು, ವೇದಾಧ್ಯಭುನ, ಅವರನೇರೆ ಶ್ರೀರಾಮಚಂದ್ರಭಾರತೀ ಸ್ನಾಮಿಂಳೆ ಕೈಪೂರ್ವಪ್ರಸ್ತುತಿ, ತ್ರೀಮಂತವ ಉತ್ತರಾಧಿಕಾರಿಭಾಗಿ ಆಯ್ದು.—ಮುಂತಾದ ವೃತ್ತಾಂತಗಳೂ ಅನಂತರ ಸಂನ್ಯಾಸದೀಕ್ಷಾಫ್ರೋಣ್‌ಕವಾಗಿ ವ್ಯಾಖ್ಯಾನ ಪೀಠಾರೋಣ ಹಣವೂ ಸಂದರವಾಗಿ ನಿರೂಪಿತವಾಗಿವೆ. ಗುರುಗಳು ಪಟ್ಟಾಭಿಷಿಕ್ತರಾದಾಗ ಶಿಷ್ಯರಿಗೆ ಮಾಡಿದ ಉಪದೇಶವನ್ನು ದಣ್ಣಸುವ ಈ ಶೈಲ್ಲೋಕವು ಶಬ್ದಾಧಿಗಳೇರಡ ರಿಂದಲೂ ಮನೋಹರವಾಗಿದೆ. ಇದೊಂದು ಉದಾಹರಣೆ-

ಜ್ಞಾನಿನೊಂದು ಹ್ಯಾಕಿಂಚನಾ ಸದ್ಗುವಯೋಗ ಚಿಂತನಾಃ
ಭೋಗಿಶಾಯಿನೊಂದು ಹರೇನಿರಿಯೋಗಭಾಗಿನಃ ಕಿಲ |

ಲೋಕಸಂಗ್ರಹಂ ಪುನಷ್ಟಿಕೇಷ್ವವೋಽದ್ಯ ಯೋಗಿನಃ

ಕನುಃಣಿ ಸ್ವತಃ ಪ್ರಸ್ತುತಿಮಾತ್ಮುವಂತ್ಯಕಾಮನಾಃ || ೪-೮

ಇಲ್ಲಿ ಬಳಸಿರುವ ಪುಚ್ಚಕಾಮರ ವೃತ್ತಗಳು ಶ್ರವಣಪೇಯವಾದವುಗಳು. ಪಂಚಭಾವರವತ್ತಕ್ಕೆ ಎರಡು ಲಕ್ಷಣಗಳುಂಟು.

“ರಾಜ್ಞರೌ ಜರೌ ಯದಾ ತದಾ ಹಿ ಪಂಚಚಾಮರಮ್” ಎಂಬಿಡೊಂದು,

“ಜರೌ ಜಗೌ ಜಗೌ ಯದಾ ತದಾ ಹಿ ಪುಚ್ಚಚಾಮರಮ್” ಎಂಬುದಿನೊಂದು.

ಈ ಒಗೆಯಾದ ಎರಡು ಲಕ್ಷಣಗಳ ಪಂಚಚಾಮರಗಳು ಈ ಕಾವ್ಯದಲ್ಲಿ ಬಂದಿವೆ. ಮೂರನೇಯ ತರಂಗದ ಕಡೆಯ ಶೈಲ್ಲೋಕವು ಸ್ರಗ್ಂರಾ ವೃತ್ತದಲ್ಲಿದೆ. ಇಲ್ಲಿ ಬುದಿರುವ ಪುಚ್ಚವ್ಯಾಂತಪವನಾಲೀಗಳ ಸೌಂದರ್ಯವು ಕಾವ್ಯಜ್ಞವಾತ್ತ ಗೋಚರ. “ಶಾಂತಾತ್” ದಾಂತಾತ್ ದಯಾದಾರ್ತಾತ್ ಯಾತಿಕುಲ ಮಹಿತಾತ್ ರಾಮಚಂದ್ರಾತ್ ಬುಧೇಂದ್ರಾತ್”

ನಾಲ್ಕನೇ ತರಂಗವು ಬಹಳ ದೊಡ್ಡದು. ಶ್ರೀರಾಮಚಂದ್ರಭಾರತೀಗಳ ತಿರೋಧಾನ, ಕಾಶಿಯಾಲ್ಲಿ ವ್ಯಾಸಂಗಮಾಡುತ್ತಿದ್ದ ಪರ್ವತಮಾನಶ್ರೀಗಳವರ ಆಗವನ. ಮಂತ್ರ ಆಡಳಿತದಲ್ಲಿದ್ದ ಅವ್ಯವಸ್ಥೆ, ಮತ್ತೆ ಶ್ರೀಗಳವರು ಕಾಶಿಗೆ ಹುದಿರುಗಿ ನಾನಾ ಶಾಸ್ತ್ರಗಳನ್ನು ನಿಷ್ಪೇಣಿಂದ ಅಧ್ಯಯನ ಮಾಡಿ ಗಳಿಸಿದ ಪಾಂಡಿತ್ಯ— ಇತ್ಯಾದಿ ವಿಷಯಗಳು ಪ್ರಸ್ತುತವಾಗಿವೆ. ಲಲಿತಪದಪ್ರಂಜಗಳಿಂದ ರಂಜಿತವಾದ ಮಾಲಿನೀ ವೃತ್ತಗಳು ಇಂಪಾಗಿವೆ. ಪ್ರೈಥಮಿಕಾಸ್ತ್ರಾಧ್ಯಯನಕ್ಕಾಗಿ ಕಾಶಿಗೆ ಹೋಗಬೇಕೆಂಬ ತಪಕದಿದ ಆ ಸಮಯದಲ್ಲಿ ಗಂಗಾನದೀದರ್ಶನವಾಗುವುದೆಂಬ ತ್ರೀ ಶ್ರೀಗಳವರ ಬಯಕೆಯನ್ನು ದಣ್ಣಸುವ ಶೈಲ್ಲೋಕವಿದು—

ಹರಿಪದನಖಕಾಂತಿಸ್ವಚ್ಛ ಸ್ವಾರಂ ವಹಂತಿ१

ತುಹಿನೆಕರಣನ್ವರಲೀನುಫಸ್ತಕಾನ್ನಿಪ್ಪತಂತಿ१ |

ಶಿಶಿರಶಿಖರಿಸಾನುಪ್ರಾಂಗಣಾಂತಲುಫತಂತಿ१

ಶಿಶಿರಯತು ದೃಶೌ ನೇರ ಸಾ ಸ್ರವಂತಿ१ ಕದಾ ನಾ ||

ಇದನೆಯ ತರಂಗದಲ್ಲಿ ಮಧುರವಾದ ಶಿಶಿರಿಣಿ ವೃತ್ತಿಗಳೂ ಆರನೆಯ ತರಂಗ ದಲ್ಲಿ ಗುಫಿಃರ ಪರವಾಯಿವುಳ್ಳ ಶಾಮೋಲ ವಿಕ್ರಿಡಿತಗಳೂ ಹೃದಯುಗಮವಾಗಿವೆ. ಏತೇವವಾಗಿ ಶ್ರೀ ಶ್ರೀಗಳವರು ಉಡುಪಿ ಕೈಂತ್ರಿಕೈ ಭೇಟಿ ನೀಡಿದ ಸಂದರ್ಭವು ಉಳ್ಳೇಖಿಸಿದ್ದಾಗಿವೆ. ಮಹಾನೆಡಿಪ್ರವಾಹಗಳಂತೆ ಅಡೆತಡೆಯಿಲ್ಲದೆ ಈ ಭಾದ್ಯಸ್ವಾಗಳು ಪ್ರವಹಿಸುತ್ತವೆ ಎವನ್ನು ಒಂದುವಾಗ ನದಿಯಲ್ಲಿ ನಾವು ಉಲ್ಲಾಸದಿಂದ ಈಚೆ ಕೊಂಡು ಹೋಂದಂತೆ ಪ್ರತೀತಿಯಾಗುತ್ತದೆ. ಈ ಎರಡು ತರಂಗಗಳಲ್ಲಿ ಈಗನ ಶ್ರೀರಾಘವೇಂದ್ರಭಾರತೀಯಾಂಶ್ವಾನಿಗಳ ತಪಃ ಸಿದ್ಧಿಯು ರೂಪವಾಗಿ ಪ್ರತಿಬಿಂಬಿಸಿದೆ. ಶ್ರೀ ಶ್ರೀಗಳವರು ಕೈಗೊಂಡ ಮರಗಳ ಜೀಣ್ಣೋದ್ಧಾರ ಕಾರ್ಯಕ್ರಮ, ಧರ್ಮ ಪ್ರಾರಕ್ಷಣೆಗೆ ಕೈಗೊಂಡ ನಿರೂಪಿತವಾದ ಪರ್ಯಾಟನ, ಶಿಷ್ಯರ ವಿಷಯದಲ್ಲಿ ವಾತ್ಸಲ್ಯ, ವಿದ್ವಾಂಶರಲ್ಲಿ ಆದರ, ವಿದ್ವಾಪ್ರಜಾರದಲ್ಲಿ ಶ್ರದ್ಧೆ, ವೈದಿಕರಲ್ಲಿ ಗೌರವ, ವೇದೋತ್ಸರ್ವ ಕರ್ಮಗಳ ನಿರ್ವಹಣೆ, ದೇವತಾ ಪ್ರತಿಷ್ಠಿತ್ಯುಲ್ಲಿ ಆಸಕ್ತಿ - ವೊದಲೂದ ದೈವಿಸಂಪತ್ತು ಪರಿಣಾಮಕಾರಿಯಾಗಿ ಅಭಿವೃತ್ತವಾಗಿದೆ. ಈ ಕಾವ್ಯದ ಪ್ರಥಾನ ಕಥಾನಾಯಕರು ವರ್ತಮಾನ ಶ್ರೀ ಶ್ರೀಗಳವರೇ ಎಂಬ ಕರಿಯ ಆಶಯವು ಸ್ವಪ್ನವಾಗಿ ತಿಳಿದು ಬರುತ್ತದೆ.

ಈ ಕಾವ್ಯದ ಶೌಂದರ್ಯದ ಗುಣವನ್ನು ಎತ್ತಿ ತೋರಿಸಿದರೆ ಈಬರವಣಿಗೆ ಇನ್ನಾದಿಫ್ರಾವಾದೀತು. ಪ್ರಕೃತೋಚಿತವಾಗಿ ಮುಕ್ಕಿಗೆಯ ನಾಲ್ಕು ಮಾತುಗಳನ್ನು ಹೇಳುವುದೇ ನನಗೆ ಉದ್ದಿಷ್ಟವಾದದ್ದು. ಶ್ರೀ ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳವರಿಗೆ ಅಶಿಷಿದ ಅನುರೂಪವಾದ ಪ್ರತಿಂಶಾಹ ಕಾವ್ಯವಿದು.

ಗ್ರಂಥಕರ್ತರ ಪರಿಶ್ರಮಾವು ಸಾಧ್ಯಕವಾಗಬೇಕಾದರೆ ಸಾಕ್ಷಿತವನ್ನು ಬಿಲ್ಲ ಕಾವ್ಯರಸಿಕರು ಇವನ್ನು ಓದಿ ಆನಂದಿಸಬೇಕು. ಸಾಕ್ಷಿತವನ್ನು ಅರ್ಥಮಾಡಿಕೊಳ್ಳಲಾಗದ ವರಿಗಾಗಿ ಗ್ರಂಥಕರ್ತರೇ ಕನ್ನಡದಲ್ಲಿ ಸರಳವಾಗಿ ಮೂಲವನ್ನು ಅನುವಾದಿಸಿಕೊಟ್ಟಿದ್ದಾರೆ ಸಮಾನ ಶಿಷ್ಟವ್ಯಂದವರು ಶ್ರೀರಾಮಚಂದ್ರಾಪುರ ಮಾತದ ವೈಭವವನ್ನು ಪರ್ತಿಹಾನ ಶ್ರೀಶ್ರೀಗಳವರ ಸಾಧನಭಾವಗಳನ್ನೂ ಅರಿತುಕೊಳ್ಳಲು ಈ ಕಾವ್ಯವು ಉಪಯುಕ್ತವಾಗಿ. ಸಾಕ್ಷಿತ ವಾಜ್ಯಯೇಕ್ಕ ಬೆಲೆ ಬಾಳುವ ಗ್ರಂಥವನ್ನು ಅಂತಿಮಿಸಿದ ವಿದ್ವಾನ ಭಾಷ್ಯರಕ್ಷಣೆಯಿನಿಂದ ನಮಗ್ನಾರೆ.

ಮುದ್ದುರುಕ್ಕಪಯೋದ್ಭೂತಂ ಚಿದ್ಭೂನಸದ್ವಸ್ತುತ್ವಲಂಕರಣಮಾ |
ಭಾಷ್ಯರಕ್ಷರಸಂಭಿನ್ನಂ ಭಾತಿ ಚಿರಂ ಭೂತಲೇ ನಚಿಸದ್ವಮಾ ||

